

ಜೀವಿತ್ಯಾ ಸ್ಥಾರೋಹಣಾಚಿ ದಬಾಡೆ ಪರಬ್ರ

12. ಮಾರ್ಚ್ 2024

ಮೊಗಾಟ್ಯಾಂನ್‌ನೇ, ಕುಟ್ಟು ಸ್ವಿರಿತಾನ್ ಸೊಮ್ಯಾಟ್ಯಾ ಸ್ಥಾರೋಹಣಾಚಿಂ ಫೆಸ್‌
ಆಚರ್ಣ ಕರುಂಕ್ ಹ್ಯಾ ದೇವ್ ಮಂದಿರಾಂತ್ ಎಕ್ಷಾಂಯ್ ಜಾಲ್ಯಾಂವ್. ಪುನರ್ಜಿವಂತ್
ಜೀವಿ ಹಾಳಸ್ ದೀಸ್ ಆಪ್ಲ್ಯಾ ತಿಸಾಂಕ್ ದಿಷ್ಟಿಕ್ ಪದುನ್ ತಾಂಚೀ ಭಾವಾಧ್ರ್ ಫಟ್
ಕರ್ತ್ವ ತಾಂಕಾಂ ಮುಕ್ಕ್ಯಾ ಮಿಸಾಂವಾಕ್ ತರ್ಬೆತ್ ಕರ್ತ್ವ. ಅಯ್ಯಿ ದೇವ್ ಸ್ತುತಿ
ಅಮ್ ಸಮೆಸ್ತಾಂನಿ ಸೊಮ್ಯಾಟ್ಯಾ ಮಿಸಾಂವಾಂತ್ ಭಾಗಿದಾರ್ ಜಾಂವ್, ಸಂದೇಶ್
ದಿತ್. ಸೊಮ್ಯಾಚಿಂ ಮಿಸಾಂವ್ ಆಮ್ಲೆ ದಿಸ್ಪದ್ಯೆ ಜಿಣೀಯೆಂತ್ ವಿವಿಧ್ ಹಂತಾಂನಿ
ಜ್ಯಾರಿ ಕರುಂಕ್ ಗಜ್ರ್ ಆಸ್‌ಲ್ಯಾ ಕುಪಾರ್ ಅಮ್ ಮಾಗ್ಯಾಂ ಹ್ಯಾ ಪರಿಶ್ರ್ ಬಲಿದಾನ
ವೆಳಾರ್ ಮಾಗ್ಯಾಂ.

ದೇವಾಟ್ಯಾ ಉತ್ಸಾಚಿ ಪರ್ಗಣ್ಟಿ:

- ಪಯ್ಯಿಂ ವಾಚಪ್ : ಧ. ಕೃ. 1:1-11
ಅಂತರೋಗೀತ್ : ಕೀರ್ತನ್ 46
ದುಸ್ತಿಂ ವಾಚಪ್ : ಎಫೆ. 4:1-13
ಸುವಾತಾರ್ : ಮಾರ್ಕ್ 16:15-20

ಮಿಸಾಚಿಂ ಗಿತಾಂ

- ಪ್ರವೇಶ್ : A 20
ಭೇಷಣಿಷ್ : C 14
ಕುಮಾರ್ : D 19
ನಿಗ್ರಮನ್ : F 9

ಭಾವಾರ್ಥಿಂಚಂ ಪ್ರಾರ್ಥನಾಂ:

ಯಾದರೆ : ದೇವ ಅಮ್ಮೆ ಮೋಗಳ ಬಾಪ. ಭಾವಾರ್ಥಿನ ಆಮಿ ಅಮ್ಮಿಂ
ತೀಸಾಂವಾಂ ತಾಚೆ ಸಮೊರ್ ದವರ್ಹಾಂ.

1. ಬಾಪ. ಪರಿತ್ರ ಸಭೆಚ್ಚು ಘ್ರಾಯಾರ್ಹಾಂನಿ. ತುಜ್ಯ ಪುತ್ರ ಜೀಜುನ ದಿಲ್ಲಾ
ಮಿಸಾಂವಾಂತ ಸಂಪೂರ್ಣ ಮತ್ತರ ಜಾವ್ ಸುದ್ದುದಿತ ವಾವ್ ಕರುಂಕ
ತಾಂಕಾಂ ಬಳ್ಳಂತ ಕರ್ ಘ್ರಾ ಲಾಲಿವ್ ಮಾಗ್ರಾಂವ್.
ಜವಾಬ್ದಿ: ಬಾಪ್, ಆಮ್ಮಿಂ ಮಾಗ್ನಿಂ ಆಯ್.
2. ಆಮ್ಮಾತ ರಾಷ್ಟ್ರ ರಾಭಾರ್ಹಾಂನಿ ತಶೆಂಚ್ ರಾಷ್ಟ್ರಾಚ್ಚಿ ಪರ್ಜೆಕ್ ತುಜ್ಯ ಹಾತಿಂ
ಸಮರ್ಪಿತಾಂವ್. ಆಮ್ಮಾತ ರಾಷ್ಟ್ರಾಂತ ತಾಂತಿ, ಸಮಾಧಾನ ರಾಜ್ ಕರಿತೆಂ
ಕರ್. ಆಮಿ ಆಮ್ಮಿಂ ಹಕ್ಕಾಂ ಧಯ್ಯಾನ ಜಿಯೆಂವ್ ಫಾವ್ಲೋ ಕರ್ ಘ್ರಾ
ಖಾಲ್ತೆಪಣಿಂ ಮಾಗ್ರಾಂವ್.
3. ಉತಾರ್ ಪ್ರಾಯೆ ವರ್ವಿಂ ತಶೆಂಚ್ ಏವಿಧ್ ಹಿಡೆಂಕ್ ವಳಗ್ ಜಾವ್ ಕಷ್ಟಂಚ್ಚು
ಆಮ್ಮಾತ ಭಾವಾ ಭಯ್ಯಿಂಕ್ ತುಜ್ಯ ವೆಂಗೆಂತ ಫೆ ಆನಿ ತಾಂಕಾಂ ವೆಗಿಂಚ್
ಗೂಣ್ ಕರ್ ಘ್ರಾ ಘ್ರಾ ಮಾಗ್ರಾಂವ್.
4. ಹ್ಯಾ ದಿಸಾಂನಿ ಲಗ್ಂಚೊ ಭೆಸ್ ಜೊಡ್ಯಾಚ್ ತರುಣ್ ಜೊಡ್ಯಾಂಕ್ ತುಂ
ಆಶೀರ್ವಾದಿತ ಕರ್, ತಾಣಿಂ ಕುಟ್ಟು ಜಿಣೆಯೆಚೊ ಮಹತ್ವ ಸಮ್ಮಾನ್.
ಜಿಣೆಯೆಂತ ಯೆಂವ್ಚ್ ಸರ್ವ ಕಷ್ಟಾಂಕ್ ಧಯ್ಯಾನ ಪುಡ್ ಕರುನ್ ಎಕ್ಕಣಿತ
ಜಿಣೆ ಜಿಯೆಂವ್ ತಾಂಕಾಂ ಆಧಾರ್ ದಿ ಘ್ರಾ ಘ್ರಾ ಮಾಗ್ರಾಂವ್.
5. ಬರ್ಯ ಪುಡಾರಾಚಿಂ ಸ್ವಪ್ಲಾಂ ದೆಶ್ಯಾಚ್ ತಶೆಂಚ್ ವಾಯ್ ಪ್ರಭಾವಾಕ್ ಬಲಿ
ಜಾವ್ ಕಷ್ಟಾಂತ ಸಾಂಪದ್ಲಲ್ಯ ಸರ್ವ ಯುವಜಣಾಂಕ್ ಬರ್ಯ ಪುಡಾರಾಚೆ
ದಿಶಾ ಲಾಬಯ್ ಘ್ರಾ ಘ್ರಾ ಮಾಗ್ರಾಂವ್.
6. ಎಷ್ಟೆರಿಸ್ತಾಚ್ಯ ಮೆಜಾ ಭೊಂವಾರಿಂ ಹಾಜರ್ ಜಾಲ್ಲ್ಯ ಆಮಿ, ಸೊಮ್ಮಾನ್
ಆಮ್ಮಾಂ ದಿಲ್ಲಾ ಮಿಸಾಂವಾಂತ ಖಿರೆಂ ಮತ್ತೆರ್ಹಣ್ ದಾಕೊಂವ್ ತುಜೆ ಕುವರ್
ಲಾಬಯ್. ಆಮ್ಮಾಚ್ ಕುಟ್ಟಾಂತ ತಶೆಂಚ್ ಸಮಾಜೆಂತ ಶ್ರೀಸ್ತಾಕ್ ಆಮ್ಮಾ ಜಿಣೆಯೆ
ಆನಿ ಕರ್ನೆ ಮುಖ್ಯಾಂತ ಸಾಕ್ ದಿಂವ್ ಫಾವ್ಲೋ ಕರ್ ಘ್ರಾ ಘ್ರಾ ಮಾಗ್ರಾಂವ್.

ಜೆಡುಚ್ಚು ಸರ್ವಾರೋಹಣಾಚ ದಬಾಡಿಕ್ಕು ಪರಬ್ರಹ್ಮ ಪ್ರಭುಂ ವಾದಿಕ್ಕು

ತ ಪರಿಷಾ ಅಸ್ತುಂಧಾ ತಾ ವಯ್, ವಯ್, ಲಬ್ಧಾ ಹೈಶಾ
ಧರ್ಮೋದುತಾಂಧಂ ಕೃತ್ಯಾಂ ಪ್ರಸ್ತಾಂತ್ಯಾಂ ವಾಚಣಾ

ಎ. ಕ್ರ. 1.1-11

ಮ್ಮುಜ್ಞ ಗ್ರಂಥಾಚ್ಚು ಪಯ್ಯಾಂ ಭಾಗಾಂತ್ರ, ಏ ಧಿಯಿಭಲ್, ಜೆಡುನ್ ಆಷ್ಟ್ಯಾಂ ಕಾಪ್ಯಾ
ಸುರು ಕೆಲ್ಂ ತವಳ್ ಧಾವ್ಯಾ ತಾ ಸರ್ವಾರ್ ಉಬಾರ್ ವ್ಯೇಲ್ಮೊ ತೊ ದೀಸ್ ವಯ್ಯಾಂತ್ರ,
ತಾಂತ್ರ ಕೆಲ್ಯಾಂತ್ರ, ಅನಿ ಪವಿತ್ರ, ಅತ್ಯಾಂ ಮಾರಿಫತ್ ಆಷ್ಟ್ಯಾಂ ವಿಂಚನ್ ಕಾಂತ್ರಾ ಧರ್ಮೋದುತಾಂತ್ರ
ಲಾಘ್ವಾಂತ್ರ, ಕಾಳಾರ್ ಆಷ್ಟ್ಯಾ ಪತ್ಯಾಂನ್ ಜೆವಂತ್ ಜಾಲ್ ಮ್ಮುಜ್ಞ ಸರ್ಬಾ ಯಜ್ಞಾಂತ್ರಾಂ
ತಾಂತ್ರ ತಾಂತ್ರಂ ದಾಯೋವ್ಯಾ ದಿಲ್ಂ: ಭಾಧೀಸ್ ದೀಸ್ ವಯ್ಯಾಂನ್ ತೊ ತಾಂತ್ರಂ ದಿಸ್ತ್ಯಾ ಪತ್ಯಾಂ
ಅನಿ ದೊಚ್ಚು ರಾಚ್ಚು ವಿಶ್ವಾಂತ್ರ ತಾಂಚೇ ಲಾಗಿಂ ಉಲಯ್ಯೊ. ಏಕ್ ಶಾಸ್ತ್ರ ತ ಸಂಗಾತ
ಮೇಲ್ಳಾಂತ್ರ, ವೇಳಾರ್, ತಾಂತ್ರಂ ಜೆರುಷಾಲೆಮಾಂತ್ರ, ಭಾಯ್, ಸರ್ಬಾ ಪಚನಯ್, ಬಗ್ಗೊ ಭಾಷಣಾ
ಭಾಸಾಯ್ಯಾಂತ್ರ ದೇಶ್ವಾಚಿ ವಾಟ್ ಪರಿಷಾ ರಾವಾದೆ ಮ್ಮುಜ್ಞಾಚ್ಚು ತಾಂತ್ರಂ ತಾಂತ್ರಂ ತಾಂತ್ರಾ ದಿಲಿ;
ಅನಿ ತಾಂತ್ರಂ ಮ್ಮುಳ್ಳಿಂ: “ತ್ಯಾ ಭಾಸಾಯ್ಯಾ ವಿಶ್ವಾಂತ್ರ ಮ್ಮುಜ್ಞಾಚ್ಚು ತೊಂಡಾಂತ್ರಾಂ ಅಶಂ ತುಮಿ
ಆಯ್ಯಾಂತ್ರಾಂ: ಜುವಾಂವ್ಯಾ ಉದ್ದಾಚೆಂ ಸ್ವಾನ್ ದಿಲ್ಂ; ಪ್ರಾಂ ತುಮಿ ಅನಿಕ್ ಥುತ್ಯಾಚ್ಚು ದಿಸಾಂನಿ
ಪವಿತ್ರ್, ಅತ್ಯಾಂಚೆಂ ಸ್ವಾನ್ ಫೆತಲ್ಲಾತ್ರ್.”

ಅಶಂ ಧರ್ಮೋದೂತ್ರ್ ಸಂಗಾತ್ ಮೇಲ್ಳಾಂತ್ರ, ವೇಳಾರ್ ಜೆಡು ಲಾಗಿಂ ವಿಹಾರುಂತ್ರ್ ಲಾಗ್ಗಿ:
“ಸೇಮಿಯ್, ಹ್ಯಾಚ್ಚು ಕಾಳಾರ್ವೆ ಮಂ ಇಂ ಇಂಯೀಲಾಚೆಂ ರಾಚ್ಚು ಪ್ರೇನರ್ ಸ್ವಾಂತ್ರ್ ಕರ್ತೃಲೋಯ್?”
ಪ್ರಾಂ ತಾಂತ್ರಂ ತಾಂತ್ರಂ ಜೂಪ್ ದಿವ್ಯಾ ಮ್ಮುಳ್ಳಿಂ: “ಭಾಷಣ್ ಆಷ್ಟ್ಯಾ ಸ್ವಾಂತ್ರ್ ಅಧಿಕಾರಣ್
ನಿಶ್ಚಿತ್ ಕೆಲ್ಲಿ ವೇಳಾಫ್ಲುದಿ ಸಮ್ಮಾನ್ ಫೆವ್ಯೇಂ ಕೊಮ್ ತುಮ್ಮೊಂ ಸ್ವೀಯ್. ಪ್ರಾಂ ತುಮ್ಮೊರ್
ಪವಿತ್ರ್, ಅತ್ಯೊ ಯೀತಲ್ಮೊ ತೆದ್ದ್ಯಾ ತುಮ್ಮೊಂ ಬಳ್ ಮೇಲ್ಲಿಂ. ಉವ್ವಾಂತ್ರ ಜೆರುಷಾಲೆಮಾಂತ್ರ್,
ಸಾಂತ್ರ್ ಜುದೇಯಾಂತ್ರ್ ಅನಿ ಸಾಮಾರಿಯಾಂತ್ರ್ ಅನಿ ಸಂಸಾರಾಚ್ಚು ಪ್ರೋತ್ಸಾಹಾ ಧರ್ಮೋ ವ್ಯಾಂತ್ರ
ವಯ್ಯಾಂತ್ರ್ ತುಮಿ ಮ್ಮುಕ್ಕಾ ಸಾಕ್ಸ್ ದಿತಲ್ಲಾತ್ರ್.” ತಾಂತ್ರಂ ಇತ್ತೊಂ ಸಂಗ್ರಹಾ ಜೂತ್ಚ್ಚು ತ
ಪರಿಷಾ ಅಸ್ತುಂಧಾ ತಾ ವಯ್, ವಯ್, ಉಬಾರ್ ವ್ಯೇಲ್ಮೊ ಅನಿ ತಾಂಚ್ಚು ದೊಳ್ಳಾಂ
ಮುಖಾವಯ್ಯೊ ತಾ ಏಕ್ ಕುಪಾನ್ ಲಿಪಯ್ಯೊ. ಅಶಂ ಚಡ್ಡೊ ವೇತಾನಾ ಅನಿ ತ ಅನಿಕ್ ಯೋ
ಮ್ಮುಕ್ಕಾಚ್ಚು ದಿವ್ಯಾ ಲಾವ್ಯಾ ಅಸ್ತುಂಧಾ, ಧವೆ ವಸ್ತುರ್ ಸ್ವೇಸ್ಥಲ್ ದೊಳ್ಗೊ ಜ್ಞಾ ವಿಜ್ಞಾನೊಂ
ಮ್ಮುಕ್ಕಾ ದಿವ್ಯಾ ಲಾವ್ಯಾ ಕಿತ್ಯಾಕ್ ಉಬೆ ರಾವ್ಯಾತ್ರ್? ಹೊ, ತುಮ್ಮೊ ಮಧ್ಯೊ ವಯ್
ಮ್ಮುಕ್ಕಾ ದಿವ್ಯಾ ಲಾವ್ಯಾ ಕಿತ್ಯಾಕ್ ಉಬೆ ರಾವ್ಯಾತ್ರ್? ಹೊ, ತುಮ್ಮೊ ಮಧ್ಯೊ ವಯ್
ತಸೊಚ್ಚು ಪತ್ಯಾಂನ್ ಯೀತಲ್ಮೊ.”

— ದೇವಾಚೆಂ ಉತ್ತರ್ ಹೆ.

ಆತ್ಮ ಗೀತ್ರ್

ಕೇ. 46:2-3, 6-7, 8-9

ಶ್ಲೋಕ: ಸಂತೋಷಾಚ್ಯ ಉದ್ದಾರಾಂ ಮಥಂ ದೇವ್ ಸಗಾರ್ ಚತ್ತಾ,
ತುತೂರೆಚ್ಯ ನಾದಾನ್ ಸರ್ವೇಸ್ವರ್ ಚದತ್ತಾ ವೆತಾ.

ಕೇ. 46:6

ಎ

ಸರ್ವೇಸ್ವರಾಕ್ ಜ್ಯ, ಜ್ಯ!

1. ಸಮೇಸ್ತ ಪರಾಂನೋ ತಾಳಿಯೋ ಪೆಟ್ರಾ,
ಚೊಬಾಟ್ ಮಾರುನ್ ದೇವಾಕ್ ಜಯ್ತಾ-ಗೀತ್ರ್ ಗಾಯ್,
ಅತ್ಯಂತ್ ದೇವಾಚಿ ಭಿರಾಂತ್ ಅಮ್ಮಾಂ ಅಸುಂಕ್ ಜಾಯ್,
ಕಿತ್ಯಾಕ್, ಅಬ್ಯೇ ಪ್ರಿಧುಮೆಚ್ಹೋ ಅಧಿಕ್ ವರ್ತೋ ರಾಜ್ ತೋ.
2. ಸಂತೋಷಾಚ್ಯ ಉದ್ದಾರಾಂ ಮಥಂ ದೇವ್ ಸಗಾರ್ ಚತ್ತಾ,
ತುತೂರೆಚ್ಯ ನಾದಾನ್ ಸರ್ವೇಸ್ವರ್ ಚದತ್ತಾ ವೆತಾ.
ಅಮ್ಮಾಂ ದೇವಾಕ್ ವಂದಿಯ್, ತಾಕಾ ವಾಖಾಣಾ!
ಅಮ್ಮಾಂ ರಾಯಾಕ್ ಹಸ್ರಿಯ್, ತಾಕಾ ವಾಖಾಣಾ!
3. ಅಬ್ಯೇ ಪ್ರಿಧುಮೆಚ್ಹೋ ರಾಜ್ ತೋ,
ಸಗ್ರೇ ತುಮ್ಮಾಂ ನಿಪ್ಪಣಾಯೆನ್ ತಾಚಿ ಕೀತ್ರ್ ಗಾಯ್.
ಜನಾಂಗಾಂಚೆರ್ ಸರ್ವ್ ಅಧಿಕಾರ್ ತಾಣೆಂ ಫೆತ್ತಾ,
ಅಪ್ಪಾಂ ಪೆವಿತ್ರ್ ಸಿಂಹಾಸನಾರ್ ತಾಣೆಂ ಬಸ್ಕಾ ಫೆತ್ತಾ.

ದುರ್ಗಾ ವಾಚಪ್ರ್

ముగ్గుల పూర్వా

ముగ్గుల వాపస్తా

శ్రీమతి గుణానాథులు భర్తల ఆమె వాపస్తా.

కాం. కావున్న ఎఫ్సోగొరాంకా బరంపుల్లు చెక్కయించాలి వాపస్తా

భావం-భయించేలి,

ఎఫ్. 4:1-13

సౌమియు ఖూతిరా ఒంధివన్ జూవ్వుల్లో కుంపా తుమ్ముల లగిం హే పరిం
బ్రథితాం: తుమ్ము జీవు దేవను దిల్లు, ఆష్టువ్వులు ఘాషు జుద్ది జూంపా. సయంచూ
చ్ఛున్నులు, భోళిం ఆని సేల్కులు జూవ్వు చెల్లా. ఎకామేతాయిం చెడ్రుగుల్లిం తుము
మెగిను సుధార్యున్న వ్యుతి. పెవిత్ర, అత్తున్న తుమ్ముం ఎక్కుటాయ్యుంతా. ఎకామేతా
థంయు సమాధానున్ జీయువ్వు హూ ఎక్కులు ఇంచుంకా వ్యుతిన్ కరా. జీతిం
దేవను తుమ్ముం దిల్లు, ఆష్టువ్వుల్లింతా ఆశ్చర్యు, ఎకోబు భవసేలి, తలేం ఎకోబు
పెవిత్ర, అత్తులు, పెవిం తుము సక్కుద్ద ఎకోబు కెల్దా జూల్లుతా. తుమ్ముం సమేస్తులు
అసూ ఎకోబు సౌమి, ఎకోబు భావాధార్మ, ఎకోబు పెవిత్రస్తున్; ఎకోబు దేవా: తో
ఎకేర్దిబు సమేస్తులించేలి బుతో. సమ్మా మూర్ఖులు తో వమేలి, తో సమాం ముఖంతా,
వాపుర్వు ఆని సమేస్తులించుంయు జీయుతు.

ತಂಪುರು ಅವೇ ಮಧ್ಯ ಹರಿಹರ್ಣ ಶ್ರೀನೃಪ ರಿಳ್ವೆ, ಕರ್ನಾಟಕ ಲೋಕ, ಕರ್ನಾಟಕ ದೈವಾಲಯದ ವಾಸೀಗಳ ಅಭಿವೃದ್ಧಿ, ಪರಿಷತ್ತ ಪ್ರಸ್ತುತಾ ಮುಂತಾ:

“ಶ್ರೀ ಲಭಂಚ್ ಚರ್ಮೇಣಿ, ತೆಣ್ಣಾ

ತಾರೆಂ ಆಜ್ಞಾ ಜಯಾಚ್ಚಾ ಪರಿವಾರಂತ್ ಶ್ರೀನೃಪ್ ಷ್ಟೇ;

ಆನಿ ಲೋಕಾಂ ದೇಸಂ ದಿಲಿಂ.”

“ಶ್ರೀ ಲಭಂಚ್ ಚರ್ಮೇಣಿ” ಮೃಖ್ಯಾರ್ಥ ಅರ್ಥ ಕಿತ್ತಂ? ತೊ ಪಂಚ್ಯಂ ಧರ್ಮಿಭಾಗಿ ಗಿಧಾರಣೆ ವಿ ವಾತಾಳಾಕ್ ದೆಂಪ್ರೋ ಮೃಗ್ ಅರ್ಥ ಸ್ವಯಂವೇ? ಅಶೆಂ ಸಕ್ಕಾ ದೆಂಪ್ರುಭಾಗಿ ಸಂಪರ್ಕ ಅಂತ್ರಾಳಂ ವಯ್ಯೇ, ಚರುನ್ ಸಗ್ಗಿ ಸ್ವಾತ್ಮಿ ಭರುಂತ್ ವಾವ್ಯೇ ಮೃಗ್ ಭಾರೆಂ. ತಾರೆಂ ಲೋಕಾಂ ದೇಸಂ ದಿಲಿಂ: ಫೋಡ್ಯಾಂತ್ ಧರ್ಮಾದೂತ್ ಭಾವ್ಯೇಂ, ಫೋಡ್ಯಾಂತ್ ಪ್ರವಾದಿ ಭಾವ್ಯೇಂ, ಫೋಡ್ಯಾಂತ್ ಸುವಾರ್ತೆಗೂರ್ ಭಾವ್ಯೇಂ, ಫೋಡ್ಯಾಂತ್ ಸಭಾಂಚಿ ಗೊಬ್ಬಿ ಅನಿ ಶತ್ತ್ರುಕ್ ಭಾವ್ಯೇಂ ದೇಸಂ. ದೇವಾಚ್ಯಾ ಲೋಕಾಂ ಶ್ರೀನೃಪಿ ಕೂಡ್ ಭಾಂಧುನ್ ಯಾರ್ಥೇ ಸೆವೆರ್ ಮೃಖ್ಯಾರ್ಥಾ ದಿವ್ಯೋ ತಾಯೇ ಶೆವೆಟ್. ಅಶೆಂ ದೇವಾಚ್ಯಾ ಪ್ರತಾ ಧಂಯ್ ಭಾವಾರ್ಥ ದವರ್ದಲೇ ವರ್ವಿಂ ಅನಿ ತಾಯಿ ಗೊಂಡ್ ಜಾಗ್ರಾಯ್ ಜೊಂಡ್ಲೇ ವರ್ವಿಂ ಅಮಿ ಶ್ರೀನೃಪ ಧಂಯ್ ಶೆವೆಟ್ಲಂ ಎಕ್ಕಿತ್ತು; ಎಕ್ಕಿತ್ತುನ್ ಜಾಗ್ರೆಂ ಜಾತಾವ್. ಜಾಗ್ರೆಂ ಜಾವ್ ಶ್ರೀನೃಪಿ ಪರಿಪೂರ್ವತೆಚ್ಚಿ ಭರ್ತ್ರೆಕ್ ಜಾವ್ಯಾವ್.

— ದೇವಾಚೆಂ ಶಂತರ್ ಜೆ.

ದುಸ್ಯಾರ್ಥ ವಸಾಕ್ಷಾ

ತಾ ಸರ್ವಾಕ್ಷಾ ಉಬಾರ್ದು ಘೆತ್ತೆಲ್ಲ^१
ಅನಿ ಥಂಯ್ ದೆವಾಚ್ಯು ಉಜ್ಜ್ವಲಿಂ ತಾಂ ಬ್ರಾಹ್ಮಿ.

(८) ಮಾರ್ತಾ ಪರ್ಮಾಣಂ ಜೆಜು ಕ್ರಿಷ್ತಾಚ್ಯು ಶುಭಾವಾತೆಚೊ ಅಂತ್ಯ ವಾಕ್ಯ 16:15-20

ತ್ಯಾ ವೆಳಿಂ ಜೆಜು ಆಪ್ಲಾ ಶಿಸಾಂಕ್ಷಾ ಮ್ಯಾಣಾಲೋ: “ಸಂಸಾರಾಚ್ಯು ಸರ್ವಾ ದೆಶಾಂನಿ ವಚಾ
ಅನಿ ಸರ್ವಾ ರಚ್ಯಾಂಕ್ಷಾ ಸುಖಾತ್ಮಾ ಪರ್ಗಾಟ್ ಕರಾ. ಜೊ ಕೊಣ್ಣಾ ಸತ್ಯಾನಿನಾ, ತಾಚೆರ್
ಶ್ಯಾಸ್ತಿಚೆಂ ಘರ್ಮಾಣ್ಣಾ ಪಡ್ಡಲೆಂ. ಸತ್ಯಾನ್ತಲ್ಯಾಂಕ್ಷಾ ಅಸಲ್ಯಾ ಅಚಯಾಂಚಿ ಪದ್ಧಿ ಮೆಳ್ಲಲಿ;
ಮ್ಯಾಜೇ ನಾಂವಿಂ ತೆ ದೆಂಘ್ಯಾರ್ ಸೊಡಯ್ತಲೆ, ನಷ್ಯಾ ಭಾಸಾಂನಿ ಉಲಯ್ತಲೆ. ಸರವ್ ಹಾತಾನ್
ಧರುಂಕ್ಷಾ ಸಕ್ತಲೆ ಅನಿ ಮಾರೆಹಾರ್ ಕಸಲೆಂಯೊ ಏಕ್ ತೆ ಪಿಯೆತಿತ್ ಜಾಲ್ಯಾರ್, ತಾಂಕಾಂ ತೆಂ
ಬಾಧಕ್ಷಾ ಜಾವ್ಯೆಂನಾ; ಅನಿ ಪಿಡೆಸ್ತಾಂಚೆರ್ ಹಾತ್ ದವರ್ದು ತಾಂಕಾಂ ತೆ ಬರೆ ಕರ್ತೆಲೆ.”

ಅಶೆಂ, ತಾಂಚೇ ಲಾಗಿಂ ಉಲೊವ್ವು ಜಾಲ್ಯಾ ಉಪ್ಪಾಂತ್, ಸೊಮಿಯಾ ಜೆಜುಕ್
ಸರ್ವಾರ್ ಉಬಾರ್ದು ಘೆತ್ತೆಲ್ಲ. ಥಂಯ್ ದೆವಾಚ್ಯೇ ಉಜ್ಜ್ವಲೀ ಕುಶಿಂ ತಾಂ ಬ್ರಾಹ್ಮಿ. ಪ್ರಣ್ಣಾ
ತೆ ಇಕ್ಕಾ ಜಣ್ಣಾ ಭಾಯ್, ಸರ್ದು ವಚನ್, ಸಗ್ಧಾನ್ ಪ್ರಸಂಗ್ ಕರುಂಕ್ಷಾ ಲಾಗ್ನೆ; ಅನಿ ಸೊಮಿ
ತಾಂಚೇ ಸಾಂಗಾತಾ ವಾಪುರೆಲ್ಲ ಅನಿ ತಾಂಚ್ಯಾ ಪ್ರಸಂಗಾಚ್ಯು ಉತ್ತಾಂ ಬರಾಬರ್ ಘುಡ್ಲಲ್ಯಾ
ಶಿಂಣಾಂನಿ ತಾಂ ತಾಂಚಿ ಶಿಕೊವ್ವ್ ಧಿರ್ ಕೆಲಿ.

— ದೆವಾಚೆಂ ಉತರ್ ಹೆಂ.

ತಿಸ್ಯಾರ್ಥ ವಸಾಕ್ಷಾ